

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |

ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

|| ಪೆರಿಯ ತಿರುವೊಳಿ ತ್ತನಿಯನ್ಗಳ್ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕ

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ಪೆರಿಯ ತಿರುವೋಳಿ ತ್ತನಿಯನ್ಗಳ್ ॥

ತಿರುಕ್ಕೊಟ್ಟಿಯೂರ್ ನಮ್ಮಿ ಅರುಳಿಚ್ಚೆಯ್ದುದು

ಕಲಯಾಮಿ ಕಲಿದ್ದಂಸಂ ಕವಿಂ ಲೋಕದಿವಾಕರಂ |
ಯಸ್ಯ ಗೋಭಿಃ ಪ್ರಕಾಶಾಭಿರಾವಿದ್ಯಂ ನಿಹತಂ ತಮಃ ||

ಎಮ್ಮೆರುಮಾನಾರ್ ಅರುಳಿಚ್ಚೆಯ್ದುದು

ವಾಳಿ ಪರಗಾಲ್ ವಾಳಿ ಕಲಿಗನ್ನಿ *

ವಾಳಿ ಕುಱೈಯಲೂರ್ ವಾಳ್ ವೇಂದ್ * -ವಾಳಿಯರೋ
ಮಾಯೋನೈ ವಾಳ್ಳಲಿಯಾಲ್ ಮಂದಿರಂಗೊಳ್ * ಮಂಗೈಯರ್ ಕೋ
ತೂಯೋ ಶುಡರ್ಮಾನ ವೇಲ್

ಆಲ್ವಾರ್ ಅರುಳಿಚ್ಚೆಯ್ದುದು

ನೆಂಜುಕ್ಕಿರುಳ್ ಕಡಿ ತೀಪಂ ಅಡಂಗಾ ನೆಡುಂ ಪಿಱವಿ *

ನಂಜುಕ್ಕು ನಲ್ಲ ಅಮುದಂ ತಮಿಱ್ ನನ್ನೂಲ್ ತುಱೈಗಳ್ *
ಅಂಜು ಕ್ಕಿಲಕ್ಕಿಯಂ ಆರಣ ಶಾರಂ * ಪರಶಮಯ
ಪ್ಪಂಜು ಕ್ಕನಲಿ ಪೊಱಿ * ಪರಗಾಲ್ ಪನುವಲ್ಲೇ

Attention: Please note that the letters ಱಿ and ಱಿ denote μ and η respectively, in Tamil. Also note that ಱ್ಱಿ sounds almost like ಱ್ರಿ , ಱ್ಱಿ like ಱ್ರಿ , and so on. The consonant-cluster ಱ್ಱಿ is pronounced somewhere between ಱ್ರಿ and ಱ್ಱಿ. It is, however, colloquially acceptable to pronounce the clusters ಱ್ಱಿ and ಱ್ಱಿ as ತ್ತ and ನ್ನ, respectively.

ಎಮ್ಮಾರ್ ಅರುಳಿಚ್ಚೆಯ್ವೈ

ಎಂಗಳ್ ಕದಿಯೇ ! ಇರಾಮಾನುಜ ಮುನಿಯೇ !*

ಶಂಗೆಯ್ ಕೆಡುತ್ತಾಂಡ ತವರಾಶಾ * -ಪೊಂಗು ಪುಗಲ್
ಮಂಗೆಯರ್ ಕೋರ್ ಈಂದ ಮಱೈ ಆಯಿರಂ ಅನೈತ್ತುಂ*
ತಂಗು ಮನಂ ನೀ ಎನಕ್ಕು ತ್ತಾ

ಮಾಲೈ ತ್ತನಿಯೇ ವಳಿ ಪಳಿಕ್ಕ ವೇಣುಂ ಎನ್ನು *
ಕೋಲಿ ಪ್ಪದಿವಿರುಂದ ಕೊಱ್ವನೇ !* -ವೇಲೈ
ಅಣೈತ್ತರುಳುಂ ಕೈಯಾಲ್ ಅಡಿಯೇರ್ ವಿನೈಯೈ*
ತ್ತುಣಿತ್ತರುಳ ವೇಣುಂ ತುಣೆಂದು

|| ತಿರಮಂಗೈಯಾಲ್ವಾರ್ ತಿರುವಡಿಗಳೇ ಶರಣಂ ||